



561005

SEFE334

Reg. No.

--	--	--	--	--	--	--	--

III Semester B.Com. (Regular) A&F/LSCM/B.D.A/T&T/I&AS/B.B.A.**Degree Examination, January/February - 2025****COMMERCE****Financial Education and Investment Awareness****(NEP Scheme F+R 2022-23 Onwards)****Time : 1½ Hours****Maximum Marks : 30****Instructions to Candidates:**

Answers should be written completely either in English or in Kannada.

SECTION - A**ವಿಭಾಗ - ಎ****Answer any Four sub-questions from the following. Each sub-question carries 2 marks.****ಯಾವುದಾದರೂ ನಾಲ್ಕು ಉಪ ಪ್ರಶ್ನೆಗಳಿಗೆ ಉತ್ತರ ನೀಡಿ. ಪ್ರತಿ ಪ್ರಶ್ನೆಗೆ 2 ಅಂಕಗಳು. (4×2=8)**

1. a) What do you mean by Savings?
ಉಳಿತಾಯ ಎಂದರೇನು?
- b) What is Primary Market?
ಪ್ರಾಥಮಿಕ ಮಾರುಕಟ್ಟೆ ಎಂದರೇನು?
- c) Give the meaning of DEMAT Account.
ಡಿಮ್ಯಾಟ್ ಖಾತೆ ಅರ್ಥವನ್ನು ತಿಳಿಸಿ.
- d) Expand NSE and BSE.
NSE ಮತ್ತು BSE ವಿಸ್ತರಿಸಿ.
- e) Mention any two types of Mutual Funds.
ಯಾವುದಾದರೂ ಎರಡು ಪರಸ್ಪರ ನಿಧಿಗಳ ವಿಧಗಳನ್ನು ತಿಳಿಸಿ.

[P.T.O.]



(2)

SEFE334

SECTION - B

ವಿಭಾಗ - ಬಿ

Answer any Two questions from the following. Each question carries 6 marks.

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರ ನೀಡಿ. ಪ್ರತಿ ಪ್ರಶ್ನೆಗೆ 6 ಅಂಕಗಳು.

(2×6=12)

2. Briefly explain the importance of Financial Planning.
ಹಣಕಾಸು ಯೋಜನೆಯ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
3. Distinguish between Shares and Debentures.
ಷೇರುಗಳು ಮತ್ತು ಸಾಲಪತ್ರಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ.
4. Briefly explain the steps involved in opening Demat Account.
ಡಿಮ್ಯಾಟ್ ಖಾತೆ ತೆರೆಯುವ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION - C

ವಿಭಾಗ - ಸಿ

Answer any One of the following question. Each question carries 10 marks.

ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ನೀಡಿ. ಪ್ರತಿ ಪ್ರಶ್ನೆಗೆ 10 ಅಂಕಗಳು.

(1×10=10)

5. Write a brief note on
 - a) Gold Bonds
 - b) Debentures
 - c) Retirement Benefits
 - d) Bank Depositsಈ ಕೆಳಗಿನ ವಿಷಯಗಳ ಕುರಿತು ಟಿಪ್ಪಣಿ ಬರೆಯಿರಿ
 - ಎ) ಗೋಲ್ಡ್ ಬಾಂಡ್ಸ್
 - ಬಿ) ಸಾಲಪತ್ರಗಳು
 - ಸಿ) ನಿವೃತ್ತಿ ಯೋಜನೆಗಳು
 - ಡಿ) ಬ್ಯಾಂಕ್ ಠೇವಣಿಗಳು

6. Draft a format of sample financial plan of an Individual.
ಒಬ್ಬ ವ್ಯಕ್ತಿಯ ಮಾದರಿ ಹಣಕಾಸು ಯೋಜನಾ ಸ್ವರೂಪದ ಕರಡನ್ನು ರಚಿಸಿ.